



ಸಂದೇಶ

- ಕನ್ನಡ ಸಂಸ್ಕೃತಿ ಉಳಿಸಿ, ಬೆಳೆಸಿ.
- ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು

INSIDE THIS ISSUE:

Awards and achievements. 2
Editorial.
President's Message

Film on Kuvempu Weddings and Announcements. 3

Kannada Poems By Balaga Members . Lena Liyambey visits Madikeri 4

ಕನ್ನಡಬಳಗದ ರಜತಮಹೋತ್ಸವ – ಒಂದು ಇಣುಕು ನೋಟ.

ಬ್ರಿಟಿಷ್ ಸಂಯುಕ್ತ ರಾಷ್ಟ್ರದ ಕನ್ನಡಬಳಗ ಯುಕೆ ಸಮುದಾಯದ ರಜತ ಮಹೋತ್ಸವವು ಚೆನ್ನೈ ಪ್ರಾಂತ್ಯದಲ್ಲಿರುವ ನ್ಯಾಂಟ್ ವಿಜ್ ನ ಅಲ್ಪಸ್ವನ್ ಹಾಲ್ ನಲ್ಲಿ ಕಳೆದ ಆಗಸ್ಟ್ 22, 23 ಮತ್ತು 24 ರಂದು ಅದ್ವೈತಿಯಾಗಿ ಆಚರಿಸಲಾಯಿತು. ತನ್ನ ಈ 25 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕನ್ನಡಬಳಗಯುಕೆ 1983ರಲ್ಲಿ ಒಂದು ಸಣ್ಣ ಸಂಘವಾಗಿ ಆರಂಭವಾಗಿ ಈಗ ಬೆಳೆದು ನಿಂತ ಮಗಳಂತೆ ಶೋಭಿಸುತ್ತಿದೆ. ಬೆಳ್ಳಿಹಬ್ಬದ ಕಾರ್ಯಕ್ರಮ ಮೋಹನ್ ಅರ್ಕಾನಾಥ್ ಮತ್ತು ಸಂಗಡಿಗರ "ಹೆಚ್ಚುವು ಕನ್ನಡದ ದೀಪ" ಎಂಬ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕನ್ನಡಬಳಗದ ಅಧ್ಯಕ್ಷ

ಡಾ. ಭಾನುಮತಿಯವರು ಸಭಿಕರನ್ನು ಸ್ವಾಗತಿಸಿ, ಮುಖ್ಯ ಅತಿಥಿಗಳನ್ನು ಸಭಿಕರಿಗೆ ಪರಿಚಯ ಮಾಡಿಕೊಟ್ಟರು. ಈ ಉತ್ಸವದ ಮೊದಲನೆಯ ದಿನದಂದು ಮೊದಲನೆಯ ಗಣ್ಯವ್ಯಕ್ತಿಗಳಾದ ಮಾನ್ಯ ಜನಾರ್ದನರೆಡ್ಡಿ,



ಮುಖ್ಯ ಅತಿಥಿಗಳು ಆಗಮಿಸುತ್ತಿರುವುದು.

ಎಡ್ವರ್ಡ್ ಟಿಂಪ್ ಸನ್ ಮತ್ತು ಪದ್ಮಶ್ರೀ ನಿಸಾರ್ ಅಹಮದ್ ರವರು ವೇದಿಕೆಯನ್ನು ಅಲಂಕರಿಸಿದ್ದರು. ರಜತಮಹೋತ್ಸವದ ಆರಂಭೋತ್ಸವವನ್ನು ಪ್ರವಾಸೋದ್ಯಮ ಮತ್ತು

ಮೂಲಭೂತ ಸೌಕರ್ಯ ಸಚಿವರಾದ ಜಿ. ಜನಾರ್ದನ ರೆಡ್ಡಿ ಶುಕ್ರವಾರ 22 ರಂದು ಉದ್ಘಾಟಿಸಿದರು.

ಈ ಆರಂಭೋತ್ಸವವನ್ನು ಕರ್ನಾಟಕದ ಮುಖ್ಯ ಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರು ನೆರವೇರಿಸಿ ಬೇಕಾಗಿತ್ತು. ರಾಜ್ಯದಲ್ಲಿನ ನೆರೆ ಮತ್ತು ಪ್ರವಾಹಗಳ ಹಾವಳಿಗಳಿಂದ ಜನರಿಗೆ ಆಗುತ್ತಿರುವ ಅನೇಕ ನಷ್ಟಗಳನ್ನೆದುರಿಸಲು ಅವರು ಅಲ್ಲೇ ನಿಲ್ಲಬೇಕಾದುದು ಅನಿವಾರ್ಯವಾಯಿತೆಂದು ರೆಡ್ಡಿಯವರು ತಿಳಿಸಿದರು.

ಜನಾರ್ದನರೆಡ್ಡಿಯವರು ಕರ್ನಾಟಕದಲ್ಲಿರುವ ಪ್ರವಾಸ ಮತ್ತು ಮೂಲಭೂತ ಸೌಕರ್ಯಗಳಿಗಿರುವ ಅವಕಾಶಗಳನ್ನು ಸಭಿಕರಿಗೆ ವಿವರಿಸಿದರು.

ಈ ರಜತಮಹೋತ್ಸವದ ವಿವರಗಳಿಗೆ ನಮ್ಮ ಅಂತರಜಾಲ ತಾಣವನ್ನು ನೋಡಿ. www.kannadabalaga.co.uk

ಕಡಲಿನಾಚೆಯ ಸುದ್ದಿ ಸಮಾಚಾರಗಳು.

ಶಾಸ್ತ್ರೀಯ ಭಾಷೆ.

೧. ಭಾರತ ಕೇಂದ್ರ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಉನ್ನತ ಸ್ಥಾನಮಾನ ಕೊಟ್ಟಿರುವುದು ಒಂದು ಬಹಳ ಸಂತೋಷದ ಸುದ್ದಿ. ಎರಡು ದಶಕಗಳ ನಿರಂತರ ಹೋರಾಟದ ನಂತರ ಕಡೆಗೊಮ್ಮೆ ನಮಗೆ ನಮ್ಮ ಅಧಿಕಾರ ದೊರೆಯಿತು.

ಕುವೆಂಪು

೨. ಮೊಟ್ಟಮೊದಲನೆಯ ಭಾರಿಗೆ ಕನ್ನಡ ಹೆಸರಾಂತ ನಿರ್ದೇಶಕ ಮತ್ತು ನಟ ಶ್ರೀ. ಸಿ. ಆರ್. ಸಿಂಹ ಅವರು ನಮ್ಮ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಚಲನ ಚಿತ್ರವೊಂದನ್ನು ತಯಾರಿಸಿ ಅದನ್ನು ನಿರ್ದೇಶಿಸಲಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿವರಗಳಿಗೆ ಮೊದಲನೆಯ ಪುಟವನ್ನು ನೋಡಿ.

ಅರವಿಂದ ಅಡಿಗ

೩. ಕನ್ನಡಮೂಲದ ಪ್ರತಿಭಾನ್ವಿತ ಯುವಲೇಖಕ ಅರವಿಂದ ಅಡಿಗ ಅವರು ಬರೆದ ಮೊದಲ ಪುಸ್ತಕ "ವೈಟ್ ಟೈಗರ್" ಗೆ ಪ್ರಸಿದ್ಧ ಪ್ರಶಸ್ತಿ "ಬುಕರ್ ಪುರಸ್ಕಾರ" ದೊರೆಯುವುದು ಬಹಳ ಹೆಮ್ಮೆಯ ವಿಷಯ. ಆದರೆ ಈಗಾಗಲೇ ಈ ಪುಸ್ತಕ ಭಾರತದಲ್ಲಿ ಬಹು ಕಟು ಟೀಕೆಗೊಳಗಾಗಿರುವುದೂ ಹೌದು.

Awards and Achievements.



Dr. Neeraj Patil being honoured by Chief Minister Mr. Eddyurappa.

Dr. Neeraj Patil, the distinguished Councillor of Lambeth Council and the Labour Party nominee for the Parliamentary election 2009 has been honoured with 'Karnataka Rajyotsava award' by Chief minister of Karnataka Mr. Eddyurappa on 1st November 2008. Dr. Neeraj Patil is originally from Gulbarga in Karnataka. He works as a consultant at Kingston Hospital in London. Dr. Patil is a Life Member of Kannada Balaga UK. We congratulate him on his achievement and wish him success in his endeavours

B.S. Sathyaprakash, Professor of Physics at Cardiff University, is part of the Einstein Telescope project (ET, <http://www.et-gw.eu/>), which has received three million Euros from the European Commission for the design study of a third generation gravitational wave detector. The study will design the most ambitious detector ever built and could be on the scale of the CERN experiment in Geneva. ET will observe black hole collisions and could help understand birth and evolution of the Universe.

Dr. Rekha Badigir. The specialist registrar in respiratory medicine has won the Encysive Endothelial Research Award (ETRA). Her research was on the finding the 'triggering' factors in the linings of blood vessels of lungs that causes pulmonary hypertension in the blood vessels of the lungs. She has now received her 'Young Scientist Award' at EU Respiratory Conference in Berlin.

Send your feed back to
kannadabalaga
@kannadabalaga.co.uk

Editorial

Kannada Kali

During our Silver Jubilee Celebrations last year we found among the second generation of the members of Kannada Balaga, a great enthusiasm and interest in learning Kannada language, at least to speak fluently in Kannada. This young generation is reaching adulthood showing a great interest in identifying with its roots.

One might argue that this trend is not desirable and even a disadvantage, as it would make the community turn inwards, self centred and isolated that would make it difficult for them to integrate with the rest of the British society.

On the contrary, our second generation has successfully integrated with the local community and is participating equally well in all walks of life and profession as true British citizens and it has achieved a commendable successes. You can see a few examples of these achievements as reported above.

The need for learning, at least the spoken Kannada has become more acute than ever to communicate with the older generation freely, to learn more about our heritage and culture and in these days of globalisation there are opportunities for our young experts to work on projects in our homeland Karnataka.. For these reasons Kannada Balaga U.K is planning a pilot project called 'Kannada Kali' in collaboration with 'Kannada Kali' of USA. To start with we need basic Kannada books, people to organise classes at various centres in the U.K. and more importantly commitment by our members. For more details and if you want to volunteer for this pilot project, please contact Rajaram Cavale: Tel: 01256 328424 kannadabalaga@kannadabalaga.co.uk

ಅಧ್ಯಕ್ಷೆಯ ಸಂದೇಶ

ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಈ ವಾರ್ತಾಪತ್ರಿಕೆ ಸಂದೇಶವನ್ನು ಹೊರತರುತ್ತಿರುವುದು ನಮ್ಮೆಲ್ಲರಿಗೂ ಒಂದು ಹೆಮ್ಮೆಯ ವಿಷಯ ತಮ್ಮಲ್ಲಿ ಅನೇಕರಿಗೆ ನೆನಪಿರಬಹುದು ಪ್ರೆಸ್ಸಿನಲ್ಲಿ ದಿವಂಗತ ಅಪ್ಪಾಜಿಯವರು ನಮ್ಮ ವಾರ್ತಾಪತ್ರಿಕೆಗೆ ಸಂದೇಶವೆಂದು ನಾಮಕರಣ ಮಾಡಿದ್ದರು ಆದುದರಿಂದ ಈ ವಾರ್ತಾಪತ್ರಿಕೆಯನ್ನು ಅವರಿಗೆ ಮುಡುಪಾಗಿಡುವುದು ಸರ್ವಸೂಕ್ತ ಕಾರಣಾಂತರಗಳಿಂದ ಸಂಚಿಕೆಗಳು ಕ್ರಮವಾಗಿ ಹೊರಬೀಳಲಿ ಈಗ ಇದನ್ನು ಮತ್ತೆ ಕೈಗೊಂಡಿರುವುದರಿಂದ ವರ್ಷಕ್ಕೆ ಒಂದುಬಾರಿಯಾದರೂ ಇದನ್ನು ಹೊರತರಬೇಕೆಂದು ನನ್ನ ಆಶಯ ಇಂದಿನ ಮತ್ತು ಮುಂದಿನ ಕಾರ್ಯಕಾರಿ ಸಮಿತಿಗಳು ಇದನ್ನು ಮುಂದುವರಿಸುವರೆಂದು ನನ್ನ ನಂಬಿಕೆ ಈ ರೀತಿಯ ಪತ್ರಿಕೆಯ ಮೂಲಕ ನಮ್ಮೆಲ್ಲರ ಉಭಯ ಕುಶಲೋಪರಿ ಸಾಂಪ್ರತಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದು ನಮ್ಮ ಯುವಜನರಲ್ಲಿ ಅನೇಕರು ಮದುವೆಯಾಗಿ ಜೀವನದಲ್ಲಿ ಕಾಲೂರುತ್ತಿರುವಾಗ ಅವರುಗಳೊಂದಿಗೆ ಸಂಪರ್ಕಿಸಲು ಇದು ಒಂದು ಉಪಯುಕ್ತ ಸಾಧನ ಹಿರಿಯರೂ ಕಿರಿಯರೂ ತಾವು ಸಾಧಿಸಿದ್ದನ್ನೆಲ್ಲಾ ಇತರ ಸದಸ್ಯರುಗಳೊಂದಿಗೆ ಹಂಚಿಕೊಂಡು ಹೆಮ್ಮೆಪಡೆಯಲು ಇದು ಅನುವಾಗುತ್ತದೆ ಈ ಸಂಚಿಕೆಯನ್ನು ಹೊರತರಲು ಶ್ರಮಿಸಿದ ಸಂಪಾದಕ ಮಂಡಳಿಯ ಮಾನ್ಯ ರಾಜಾಮ್ ಕಾವಳಿ ಮಾನ್ಯ ರಾಮಮೂರ್ತಿ ಮತ್ತು ಮಾನ್ಯ ಉಮಾ ವೆಂಕಟೇಶ್ ಅವರುಗಳಿಗೆ ನನ್ನ ಅಭಿವಂದನೆಗಳು ಈ ವಾರ್ತಾಪತ್ರಿಕೆಯು ಸಚೇತನವಾಗಿ ಒಂದು ಉಪಯುಕ್ತ ಸಾಧನವಾಗಿರಲು ತಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಅತ್ಯಗತ್ಯ ಸಮಾಚಾರಗಳೇ ಸಮಾಚಾರಪತ್ರಿಕೆಯ ಜೀವ ಆದುದರಿಂದ ಈ ಪತ್ರಿಕೆಯು ಚಿರಂಜೀವಿಯಾಗಿರಲು ತಾವೆಲ್ಲರೂ ತಮ್ಮ ಮತ್ತು ತಮ್ಮ ಮಕ್ಕಳ ವಿಷಯಗಳನ್ನು ಹಂಚಿಕೊಳ್ಳಲು ಸಂಪಾದಕರಿಗೆ ನೆರವಾಗಿಯೋ ಅಥವಾ ನಮ್ಮ ಅಂತರಜಾಲದ ಅಂಚೆಯಮೂಲಕ ಸಂಪರ್ಕಿಸಬೇಕೆಂದು ನನ್ನ ವಿನಂತಿ ಉಗಾದಿಹುಟ್ಟುವನ್ನು ಒಂದುಗೂಡಿ ಆಚರಿಸೋಣ ಜಯ ಕನ್ನಡಂಗೆಲೈ ಭಾನುಮತಿ ಅಧ್ಯಕ್ಷೆ ಕನ್ನಡಬಳಿಯುಕೆ

Kuvempu Returns on the Screen

DeccanHerald News 4 November 2008.



Actor C R Simha, who will be playing role of Kuvempu and Padmaja Srinivas at the shooting of the film on the late poet, in Mysore on Monday.

'Udaya Ravi', residence of Rashtra Kavi K V Puttappa, popularly known as Kuvempu, was abuzz as shooting of a film based on the life and achievements of the poet began here on Monday.

Former vice-chancellor of Mysore University D Javare Gowda clapped the launching of the shooting the movie which is being directed by Ritwik Simha. C R Simha, who is playing the role of the late Kuvempu, told reporters here that this will be his most memorable role. Though he had played the role of Kuvempu in plays, this was for the first time he was acting

the same role in the movie.

Music Director V Manohar said, in total there will be six songs sung by Vijay Prakash of Mysore and noted playback singer Rajesh Krishnan. Actor Upendra is singing a special song in the movie," he noted. Ritwik Simha said the film will be shot in and around Kuppalli, birth place of Kuvempu near Tirthahalli taluk in

Shimoga district, Mysore and a few locations in Bangalore. The film will be ready for release by December.

Producer Arvind, actress Padmaja Srinivas, Kuvempu's daughter Tarini and her husband, former vice-chancellor of Kuvempu University Prof Chidananda Gowda were present on the occasion.

BALAGA WEDDINGS

Following weddings were celebrated in 2008. Kannada Balaga UK sends them the best wishes for a happy married life.

- * Roopa Babaladi and Christopher Bagot.
- * Kailash Mahadevaiah and Audrey
- * Mayur Vibhuti and Keerti
- * Smita Krishnamurthy and Daniel Coghlan
- * Rashmi Vibhuti and Oliver Hayes
- * Jeevan Bijapur and Gowri
- * Sowmya Munishanker and Colin MacVoy
- * Jyothi Srinivasamurthy and Navin
- * Prashanth Sreekanata and Ramya
- * Vikrama Rao and Prarthana

NENAPUGALU

As you all remember our Kannada Balaga U.K celebrated its Silver Jubilee in August 2008. It was a proud and memorable occasion for all of us. We are bringing out a memoir in the form of a magazine to cover this event. We request you to send your memories of this event in the form of articles, poems, photos etc. Please send your articles to Editorial team Kannada Balaga U.K 2 Aster Road, Basingstoke, RG22 5NG.

kannadabalaga@kannadabalaga.co.uk

BALAGA GROUP

We have a Yahoo group in which we can discuss any issues that are mutually interesting to all the participants. This group is not restricted only to the members but anyone who is interested in Kannada Balaga, Karnataka Kannada & Culture are invited to participate. Please go to www.yahoo.com Go to the Yahoo Group and register yourself. Please note the messages are edited by the moderator of the group.

OUR WEBSITE.

As many of you know we have our own website at www.kannadabalaga.co.uk. See info on Balaga's activities. We have photos of almost all events of our Balaga ever since its inception.

SANDESHA.

'Sandesh' is the Newsletter of Kannada Balaga UK. This is scheduled to be published twice a year at Ugadi and Deepavali. Please send your articles, poems, recipes and constructive comments to the address given on the last page.



During the recent Silver Jubilee celebrations, charming youngsters Anu Ginimav and Minni Puranik presented a glorious Saari show in which other young members wore dazzling saris. A charming folktale explains the origin of the Sari as follows: "The Sari, it is

The Glory of Saari

said, was born on the loom of a fanciful weaver. He dreamt of Woman. The shimmer of her tears. The drape of her tumbling hair. The colours of her many moods. The softness of her touch. All these he wove together. He couldn't stop. He wove for many yards. And when he was done, the story goes, he sat back and smiled and smiled and smiled. Saari is compared to the Universe and the weaver is the

God. Each saari is a world in itself.

There are also several references to the fact that in South India the sari had been for a long time one piece of material that served as both skirt and veil, leaving the bosom bare. Even today in some rural areas it is quite common for a woman not to wear a choli.



Anu Ginimav and Minni Puranik.

For more pictures of this beautiful show, visit our website www.kannadabalaga.co.uk.

ಕನಸು

ಡಾ ನಾಗರಾಜ ಜಿ ಎಮ್

ಕಂಡೆ ನಿನ್ನೆ
ನಾನೊಂದು ಕನಸು
ಕಂಡೆನಲ್ಲಿತ್ತಿಯೆ
ನಿನ್ನೆಸೊಗಸು

ಮುಡಿದು ಮಲ್ಲಿಗೆಹೂ
ನಿಂತಿದ್ದೆ ಕನ್ನಡಿಯ ಮುಂದೆ
ನಡೆದು ಮೆಲ್ಲಮೆಲ್ಲನೆ ಹಿಂದೆ
ನಿನ್ನೆಡೆಗೆ ನಾನಲ್ಲಿ ಬಂದೆ

ಕಣ್ಣಿಗೆ ಕಾಡಿಗೆ ಹಚ್ಚಿ
ನೆತ್ತಿಗೆ ಕುಂಕುಮವಿಟ್ಟು
ನಿಂತಿದ್ದೆ ನೀನಲ್ಲಿ
ರೇಷ್ಮೆ ಸೀರೆಯನುಟ್ಟು

ಅರಳಿತು ನಿನ್ನ ಮೊಗವು
ಕಂಡು ನನ್ನ ಬಿಂಬವು
ಓಡಿತೆನ್ನದೆಯೆ ಬಡಿತವು
ಕಂಡು ನಿನ್ನ ಅಂದವು

ಬಡಿಯಿತಾ ಗಡಿಯಾರವು ಕರ್ಕಶ
ಹೋಯಿತೆನ್ನೆ ನಿಂದ್ರೆ ಆಕ್ಷಣ
ಹೋಯಿತೆಲ್ಲಿ ಆ ನಿನ್ನ ಭೂಷಣ
ಮರೀಚಿಕೆಯಾದೆ ನೀ ಆಕ್ಷಣ



ಒಬ್ಬತಾಯಿಯ ಮಕ್ಕಳು

ಡಾ ವತ್ಸಲಾ ರಾಮಮೂರ್ತಿ

ಬಂದಿತು ಬಂದಿತು ಹೊಸವರುಷವು
ತಂದಿತು ತಂದಿತು ಚಳಿ ಗಾಳಿ ಮಳೆಗಳನು
ಕ್ರಿಸ್ತ ಜನನದ ನೆನಪಿನಲಿ ಮೆರೆದವು
ತೀರ್ಥ ತಿಂಡಿ ಸುರಪಾನದಲಿ ಜನಸಮುದಾಯವು

ಕ್ರಿಸ್ತನ ತತ್ವವನೆಂದು ಯೋಚಿಸು ಅವರು
ಮರೆತರು ಅವನ ಜೀವನದ ಮುಖ್ಯತತ್ವವನು
ಮರೆದರು ನೃತ್ಯಗಾನ ಅರ್ಥವಿಲ್ಲದ ಉಡುಗೊರೆಗಳೊಂದಿಗೆ
ನಂತರ ನೊಂದಿದರು ಸಂಸಾರಹಣಕಾಸಿನ ದುಗುಡಗಳೊಂದಿಗೆ

ನಾವೆಲ್ಲಾ ಈ ಜನ್ಮದ ಒಬ್ಬ ಭೂತಾಯಿಯ ಮಕ್ಕಳು
ಸಹನೆ ಸ್ನೇಹ ಸೌದಾರ್ಯಗಳ ಸಮನ್ವಯದಲಿ
ಶಾಂತಿ ಸಂತೋಷ ಸಮಾಧಾನದಲಿ ಜೀವನವು
ಬೆಳಸಬೇಕು ಹರಡಬೇಕು ನಡೆಸಬೇಕು.

ಮಾಸ್ಟರ್ ಹಿರಣ್ಣಯ್ಯನವರ ಹಿತವಚನಗಳು

ಅನ್ಯಾಯಾರ್ಜಿತವಿತ್ತವಿರುವ ಮನೆಯು
ಕಾಲಿಂಗ್ ಬೆಲ್ ಬಾರಿಸಿದರೆ
ಒಡೆಯನ ಕೈಕಾಲುಗಳು ನಡಗುವುದು
ಮೈಹತ್ತದ ಅನ್ನ ನಿಂದ್ರೆಬಾರದ ರಾತ್ರಿಗಳು
ಇವೇ ಆ ವಿತ್ತದ ಮಹಾಪ್ರಸಾದ

ಹೊಟ್ಟೆಲಿ ಕಿಚ್ಚಿಟ್ಟೊಂಡು
ಒಳ್ಳೆ ಮಾತಾಡೋಕಿಂತಾ
ಹಿತತುಂಬೊಂಡು ಬೈಯೋದೇ ಮೇಲು

ಕಣ್ಣಿರಡಿದ್ದರೂ ಕಾಣೋದು ಒಂದೇ
ಕಿವಿಯಿರಡಿದ್ದರೂ ಕೇಳೋದು ಒಂದೇ
ಮೂಗಿನ ಹೊಳ್ಳೆಯಿರಡಿದ್ದರೂ ಮೂಸೋದು ಒಂದೇ
ಆದರೆ ಒಂದೇ ಮನಸ್ಸಿಗೆ ನೂರೆಂಟು ಭಾವ
ಒಂದೇ ನಾಲಿಗೆಗೆ ಎರಡೆರಡು ಮಾತು.

ಎಲ್ಲೆಡೆ ಕರುನಾಡು

ಮತ್ತೂರು ನಂದಕುಮಾರ

ಲಂಡನ್ ಭಾರತೀಯ ವಿದ್ಯಾರ್ಥನ
ಕೇವಲ ಭಾಷೆಯ ಗುರುತಲ್ಲದ ಈ
ಕನ್ನಡ ನಮ್ಮಪ್ಪಿರು
ನನ್ನಯ ನಿನ್ನಯ ಎದೆಯಾಳದ ಶ್ರೀ
ಗಂಧದ ತಂಬೆಲರು ||

ಕನ್ನಡನಾಡೂ ಕನ್ನಡ ಗುಡಿಯು
ಕನ್ನಡ ಸಂಸ್ಕೃತಿಯು
ನಮ್ಮನು ಅರಿಯಲು ಉಳಿದಿಹ
ಪೂರ್ವ ಜರ ಪೂರ್ವ ಸಾಧನನವು ||

ದೂರದ ಊರಲಿ ಯಾರೂ
ಇಲದೆಡೆ
ಅತ್ತರೂ ಅದು ಕನ್ನಡವೇ
ಮಮತೆಯ ಗೆಳೆಯರ ಮಾತಿನ
ಮಂಟಪವೂ ಕನ್ನಡವೇ ||

ಕನ್ನಡ ಚಿಂತನೆ ಪ್ರಕಟಣೆ ಆಂಗ್ಲಿಯ
ಹೀಗಿದೆ ವ್ಯವಹಾರ |
ಅಮ್ಮನ ಆಸರೆ ತಪ್ಪಲು ಉಳಿವೆವೆ
ಅಮ್ಮನ ಆಧಾರ ||

ಕನ್ನಡ ಘಮ ನಮ್ಮಲಿ ಉಳಿಯದೆ
ಮಕ್ಕಳಿಗೂ ಬರಲಿ
ಮನೆಯಲಿ ಆ ಈ ಭಾಷೆಯ
ನಡುವಲಿ
ಕನ್ನಡವೂ ಇರಲಿ ||

ಕನ್ನಡವಿಲ್ಲದ ಬಾಳಿಗೆ ಎಚ್ಚರ
ಊರೂ ಪರನಾಡೂ
ಕನ್ನಡ ನುಡಿ ಜತೆ ಕನ್ನಡತನಬರೆ
ಎಲ್ಲೆಡೆ ಕರುನಾಡು ||

Lena pays a visit to Madikeri

At the end of December 2008, Lena Liambey returned to Madikeri to visit DLCT friends and to see how the projects were going..Happily, she found the ambulance in excellent condition and being very well looked after. It continues to be a great service to the community. A few pieces of equipment are needed on board, namely stethoscopes, thermometers, forceps and head torches. We are now in the process of trying to get hold of some, so should anyone wish to donate, please get in touch!! Visit- <http://www.dlct.org.uk>

Editor 's note: Kannada Balaga U.K is a supporter of this charity. We encourage our members to give more support personally for this noble project.